

FR ASHWIN CRASTA

ಸಾಧ್ಯಾ ಕಾಳಾಚೊ ಚವ್ತೊ ಆಯ್ತಾರ್
28, ಜನೆರ್ 2024

ಮೊಗಾಚ್ಯಾಂನೊ, ಆಜ್ ಆಮಿ ಸಾಧ್ಯಾ ಕಾಳಾಚೊ ಚವ್ತೊ ಆಯ್ತಾರ್ ಸಂಭ್ರಮ್ತಾಂವ್. ಆಯ್ಚಿ ದೇವ್‌ಸ್ತುತಿ 'ದೇವಾಕ್ ವಿಧೇಯ್ ಜಾವ್ಯಾಂ, ಹೆರಾಂಕ್ ಬರೆಂ ಕರ್ಯಾಂ' ಮ್ಹಳ್ಳೊ ಸಂದೇಶ್ ದಿತಾ. ದೇವಾಕ್ ತಾಚ್ಯಾ ರಚ್ನಾಂಚೆರ್ ಸಂಪೂರ್ಣ್ ಅಧಿಕಾರ್ ಆಸಾ. ತರ್ಯಿ ತೊ ಆಪ್ಲೊ ಅಧಿಕಾರ್ ಆಪ್ಲ್ಯಾ ಸ್ವಾರ್ಥಾಕ್ ವಾಪರಿನಾ. ಬದ್ಲಾಕ್ ಆಪ್ಲೆ ಪರ್ಜೆನ್ ತಾಕಾ ಆಯ್ಕುನ್, ಸಂಪೂರ್ಣ್ ಕಾಳ್ಜಾನ್ ತಾಚೊ ಮೋಗ್ ಕರುನ್, ಆನಿ ಹಾಚೊ ಫಳ್ ಜಾವ್ನ್ ಎಕಾಮೆಕಾಕ್ ಉಪ್ಕಾರಾಕ್ ಪಡ್ಚೆ ತಸಲಿಂ ಜಾಂವ್ಕ್ ಜಾಯ್ ಮ್ಹಣ್ ತಾಚಿ ಮಿಶಿ. ಆಯ್ಚಿ ದೇವ್‌ಸ್ತುತಿ, ಹೈ ದಿಶೆನ್ ಆಮ್ಚೊ ಮತಿ ಉಜ್ವಾಡಾಯ್ತಾನಾ, ವಿಧೇಯ್ಪಣಾಚೊ ಆನಿ ಮೊಗಾಚೊ ಫುಟ್ ಸಮ್ಜುಂಕ್ ಜಾಯ್ ತಿ ಕುರ್ಪಾ ತ್ಯಾಚ್ ಸೊಮ್ಯಾ ಮಾರಿಫಾತ್ ಹ್ಯಾ ಮಿಸಾ ವೆಳಾರ್ ಮಾಗ್ಯಾಂ.

ದೇವಾಚ್ಯಾ ಉತ್ರಾಚಿ ಪರ್ಗಟ್ಣಿ:

ಪಯ್ಲೆಂ ವಾಚಪ್ : ದ್ವಿತಿ. 18:15-20

ಅಂತರ್‌ಗೀತ್ : ಕೀರ್ತನ್ 94

ದುಸ್ರೆಂ ವಾಚಪ್ : 1 ಕೊರಿಂಥ್ 7:32-35

ಸುವಾರ್ತಾ : ಮಾರ್ಕ್ 1:21-28

ಮಿಸಾಚಿಂ ಗಿತಾಂ:

ಪ್ರವೇಶ್ : A 52

ಭೆಟೊವ್ಣಿ : C 30

ಕುಮ್ಗಾರ್ : A 2

ನಿರ್ಗಮನ್ : F 8

ಭಾವಾರ್ಥ್ಯಾಂಚಿಂ ಪ್ರಾರ್ಥನಾಂ:

ಯಾಜಕ್ : ಮೊಗಾಳ್ ಭಾವಾ-ಭಯ್ಲಿಂನೊ, ದೆವಾ ಥಂಯ್ ಆನಿ ಎಕಾಮೆಕಾ ಥಂಯ್ ಆಮಿ ಮೊಗಾಚಿಂ ಆನಿ ಉಪ್ಕಾರಾಕ್ ಪಡ್ಚಿಂ ಜಾಯ್ ಮ್ಹಣ್ ಬಾಪಾಚಿ ಖುಶಿ. ತ್ಯಾ ಸರ್ಗಿಂ ಬಾಪಾ ಲಾಗಿಂ ಆತಾಂ ಆಮ್ಚಿಂ ಮಾಗ್ಣಿಂ ಉಚಾರ್ಯಾಂ.

1. ಸರ್ಗಿಂಚ್ಯಾ ಬಾಪಾ, ಪವಿತ್ರ ಸಭೆಚ್ಯಾ ವ್ಹಡಿಲಾಂನಿ ತಶೆಂ ಸರ್ವ್ ಲಾಯಿಕ್ ಭಾವಾರ್ಥ್ಯಾಂನಿ ಮೊಗಾ ಎಕ್ವಟಾಚೆ ದೆಕಿನ್ ಭಾವಾರ್ಥ್ ಜಿಯೆವ್ನ್ ಸಂಸಾರಾಂತ್ ತುಕಾ ಸಾಕ್ಸ್ ಜಾಯ್ ಕರ್ ಮ್ಹಣ್ ಮಾಗ್ತಾಂವ್.

ಜವಾಬ್: ಬಾಪಾ, ಆಮ್ಚೆಂ ಮಾಗ್ಣೆಂ ಆಯ್ಕ್.

2. ಆಮ್ಚ್ಯಾ ದೆಶಾಂತ್ ಆನಿ ಆಖ್ಯಾ ಸಂಸಾರಾರ್ ಜಾತಿ-ಕಾತಿ-ಧರ್ಮಾ ಮಧ್ಲೊ ಭೇದ್-ಭಾವ್ ಉಣೊ ಜಾವ್ನ್, ಎಕಾಮೆಕಾಚ್ಯಾ ಹಕ್ಕಾಂ ಖಾತಿರ್ ವಾವುರ್ಚ್ಯಾಕ್ ಉದಾರ್ಪಣ್ ದಿ ಮ್ಹಣ್ ಮಾಗ್ತಾಂವ್.

3. ಪವಿತ್ರ ಸಭೆ ಥಾವ್ನ್ ವಾಂಟೆ ಫಾಂಟೆ ಜಾವ್ನ್ ಪಯ್ಸ್ ಗೆಲ್ಲಾ ಭಾವಾ-ಭಯ್ಲಿಂಕ್ ಆಮಿ ಸಮ್ಜುನ್ ಘೆವ್ನ್, ಬರೆಪಣಾಚೆ ತಶೆಂ ಮೊಗಾಚೆ ದೆಕಿನ್ ಎಕ್ವಟಾ ಕುಶಿನ್ ಪ್ರೇರಿತ್ ಕರ್ಚ್ಯಾಕ್ ಆಮ್ಕಾಂ ಆಧಾರ್ ದಿ ಮ್ಹಣ್ ಮಾಗ್ತಾಂವ್.

4. ಆಮ್ಚ್ಯಾ ಕುಟ್ಮಾಂತ್, ಸಮಾಜೆಂತ್ ಆನಿ ಪವಿತ್ರ ಸಭೆಂತ್, ಎಕ್ವಟ್, ಸಮಾಧಾನ್ ಆನಿ ನಿತಿ ಖಾತಿರ್ ವಾವುರ್ಚ್ಯಾ ಭಾಂವ್ಡಾಂಕ್ ಬೆಸಾಂವಾಂನಿ ಭರ್. ಸಬಾರ್ ವ್ಯಕ್ತಿಂಕ್ ಅಸಲ್ಯಾ ಶಾಂತಿ - ಎಕ್ವಟಾಚ್ಯಾ ಮಿಸಾಂವಾಕ್ ಉಬ್ಜಯ್ ಮ್ಹಣ್ ಮಾಗ್ತಾಂವ್.

5. ಆಮ್ಚ್ಯಾ ಭುರ್ಗ್ಯಾಂಕ್ ಆನಿ ಯುವಜಣಾಂಕ್ ತಾಂಚ್ಯಾ ಶಿಕ್ಪಾಂತ್ ಜಯ್ತ್ ದಿ. ವ್ಹಡಿಲಾಂಕ್ ವಿಧೇಯ್ ಜಾವ್ನ್, ಸಮಾಜೆಕ್ ಉಪ್ಕಾರಾಚಿಂ ಜಾವ್ನ್, ಕ್ರಿಸ್ತಿ ಶೆಗುಣಾಂನಿ ತಶೆಂ ದೈವಿಕ್ ಜಾಣ್ವಾಯೆನ್ ವಾಡುನ್ ಬರೊ ಫುಡಾರ್ ಜೊಡ್ಚ್ಯಾಕ್ ಫಾವೊ ಕರ್ ಮ್ಹಣ್ ಮಾಗ್ತಾಂವ್.

6. ಹ್ಯಾ ಎವ್ಕರಿಸ್ತಾಚ್ಯಾ ಮೆಜಾ ಭೊಂವ್ತಿಂ ಜಮ್ಲಲ್ಯಾ ಆಮ್ಕಾಂ ಸದಾಂಚ್ ರಾಕ್ ಆನಿ ಸಾಂಬಾಳ್. ಆಮಿ ಸರ್ವಾಂನಿ ಖಾಲ್ತೆಪಣಾನ್ ತುಜೆಂ ಉತರ್ ಆಯ್ಕುನ್ ಜಿಯೆಶೆಂ ಕರ್ ಮ್ಹಣ್ ಮಾಗ್ತಾಂವ್.

ದುಸ್ರ್ಯಾ ವರ್ಸಾಕ್

ಪಯ್ಲೆಂ ವಾಚಪ್

ಏಕ್ ಪ್ರವಾದಿ ತುಮ್ಮೆ ಮಧೆಂ ಹಾಂವ್ ಉಶಯ್ತಲೊಂ
ಆನಿ ತಾಚ್ಯಾ ತೊಂಡಾಂತ್ ಮ್ಹಜಿಂ ಉತ್ರಾಂ ಹಾಂವ್ ಘಾಲ್ತಲೊಂ

ದ್ವಿತೀನಿಯಮಾಚ್ಯಾ ಪುಸ್ತಕಾಂತ್ಲೆಂ ವಾಚಪ್

ದ್ವಿತಿ. 18:15-20

“ಸರ್ವೆಸ್ಪರ್ ತುಜೊ ದೇವ್ ತುಜ್ಯಾಚ್ ಭಾವಾಂ ಮದ್ಲೊ ಮ್ಹಜೆ ತಸಲೊ ಏಕ್ ಪ್ರವಾದಿ ಉಪ್ಜಯ್ತಲೊ. ತಾಕಾ ತುಮಿ ಆಯ್ಕುಂಕ್ ಜಾಯ್. ತುವೆಂ ಹೊರೆಬ್ ಪರ್ವತಾಚೆರ್, ಜಮಾತೆಚ್ಯಾ ದಿಸಾ, ಸರ್ವೆಸ್ಪರಾ ತುಜ್ಯಾ ದೆವಾ ಕಡೆ ಹಿಚ್ ವಿನತಿ ಕೆಲ್ಲಿಯ್, ಮ್ಹಣುನ್: ‘ಸರ್ವೆಸ್ಪರಾ ಮ್ಹಜ್ಯಾ ದೆವಾಚೊ ತಾಳೊ ಪರ್ತುನ್ ಆಯ್ಕುಂಕ್ ವಾ ಹೊ ವ್ಹಡ್ ಉಜೊ ಪರ್ತುನ್ ಪಳೆಂವ್ಕ್ ಮ್ಹಾಕಾ ದಿನಾಕಾ; ದಿಶಿ ತರ್ ಹಾಂವ್ ಮರ್ತಲೊಂ.’ ಆನಿ ಸರ್ವೆಸ್ಪರಾನ್ ಮ್ಹಾಕಾ ಮ್ಹಳೆಂ: “ತಿಂ ತುಜೆ ಕಡೆ ವಿಚಾರ್ತಾತ್ ತೆಂ ಸಾರ್ಕೆಂ. ತುಜೆ ತಸಲ್ಯಾ ಏಕಾ ಪ್ರವಾದ್ಯಾಕ್ ತಾಂಚ್ಯಾಚ್ ಭಾವಾಂ ಮದ್ಲೊ ಹಾಂವ್ ವಿಂಚ್ತಲೊಂ ಆನಿ ತಾಚ್ಯಾ ತೊಂಡಾಂತ್ ಮ್ಹಜಿಂ ಉತ್ರಾಂ ಘಾಲ್ತಲೊಂ; ಜೆಂ ಕಿತೆಂ ಹಾಂವ್ ತಾಕಾ ಫರ್ಮಾಯ್ತಾಂ, ತೆಂ ತೊ ತಾಂಕಾಂ ಸಾಂಗ್ತಲೊ. ತೊ ಮ್ಹಜ್ಯಾ ನಾಂವಾನ್ ಉಲಯ್ತಾನಾ ಮ್ಹಜ್ಯಾ ಉತ್ರಾಂಕ್ ಕೊಣ್‌ಯೊ ಪಾಳೊ ದಿನಾಸ್ತಾನಾ ರಾವತ್ ಜಾಲ್ಯಾರ್, ಹಾಂವ್‌ಚ್ ತಾಚೆ ಕಡ್ಲೆಂ ಲೇಖ್ ವಿಚಾರ್ತಲೊಂ. ಪೂಣ್ ತೊ ಪ್ರವಾದಿ ಹಾಂವೆಂ ತಾಕಾ ಫರ್ಮಾಯ್ತಲ್ಲೆಲ್ಯೊ ಗಜಾಲಿ ಮ್ಹಜ್ಯಾ ನಾಂವಾನ್ ಉಲೊಂವ್ಕ್ ಧಯ್ ಘೆತ್ ಜಾಲ್ಯಾರ್ ವಾ ಹೆರ್ ದೆವಾಂಚ್ಯಾ ನಾಂವಾನ್ ಉಲಯ್ತ್ ಜಾಲ್ಯಾರ್ ತಾಕಾ ಮರಣಾಚಿ ಶಿಕ್ಷಾ ದಿಂವ್ಕ್ ಜಾಯ್.

— ದೆವಾಚೆಂ ಉತರ್ ಹೆಂ.

ಅಂತರ್ ಗೀತ್

ಕೀ. 94:1-2, 6-7, 8-9

ಶ್ಲೋಕ್: ಆಜ್ ಸರ್ವೆಸ್ಪರಾಚೊ ತಾಳೊ ತುಮ್ಕಾಂ ಆಯ್ಕತ್ ಜಾಲ್ಯಾರ್,

ತುಮ್ಮಿಂ ಕಾಳ್ಜಾಂ ಧಾರುಣ್ ಕರಿನಾಕಾತ್.

ಕೀ. 94:8

1. ಯೆಯಾ ಸಂತೊಸಾನ್, ಸರ್ವೆಸ್ಪರಾಕ್ ಉಲ್ಲಾಸ್ಯಾಂ,
ಆಮ್ಚ್ಯಾ ತಾರಣಾಚೆಂ ಖಡಪ್ ಜಾವ್ನಾಸ್ಲಲ್ಯಾಕ್ ವಾಖಾಣ್ಯಾಂ,
ಅರ್ಗಾಂ-ಸ್ತುತಿ ಕರುಂಕ್ ತಾಚೆ ಸಮೊರ್ ಯೆವ್ಯಾಂ,
ಗಿತಾಂ-ಗಾಯನಾಂನಿ ತಾಚಿ ಕೀರ್ತ್ ಗಾವ್ಯಾಂ.

2. ಯೆಯಾ, ಸರ್ಪಡುನ್ ತಾಕಾ ಆರಾಧನ್ ಕರ್ಯಾಂ,
ಆಮ್ಕಾಂ ರಚ್ಲಲ್ಯಾ ದೆವಾ ಹುಜಿರ್ ದಿಂಬಿಯಾಂನಿ ಪಡ್ಯಾಂ.
ತೊ ಆಮ್ಚೊ ದೇವ್, ಆಮಿ ತಾಚ್ಯಾ ಚರವಾಚ್ಯೊ ಶೆಳಿಯೋ,
ತೊ ಪೋಸ್ ಕರುನ್ ಸಾಂಬಾಳ್ತಾ ತೊ ಹಿಂಡ್.
3. ಆಜ್ ತಾಚೊ ತಾಳೊ ತುಮ್ಕಾಂ ಆಯ್ಕತ್ ಜಾಲ್ಯಾರ್,
ಅರಣ್ಯಾಂತ್ ಕೆಲ್ಲ್ಯೆಬರಿ ತುಮ್ಚಿಂ ಕಾಳ್ಜಾಂ ಧಾರುಣ್ ಕರಿನಾಕಾತ್.
ಧಂಯ್ ಮೆರೀಬಾಂತ್ ಆನಿ ಮಾಸ್ಸಾಂತ್ ತುಮ್ಚ್ಯಾ ಪುರ್ವಜಾಂನಿ,
ಮ್ಹಜಿಂ ಮಹತ್ಕಾರ್ಯಾಂ ದೆಖೊಲ್ಲ್ಯಾಂನಿ,
ಮ್ಹಾಕಾ ಪಾರ್ಕಿಲೊ ಆನಿ ಮ್ಹಜಿ ಪರೀಕ್ಷಾ ಕೆಲಿ.

ದುಸ್ರೆಂ ವಾಚಪ್

ಲಗ್ನ್ ಜಾಯ್ತಲ್ಲೆಲಿ ಸ್ತ್ರೀ ಸೊಮಿಯಾ ವಿಷ್ಯಾಂತ್ ಚಿಂತ್ತಾ ಕರ್ತಾ
ಆನಿ ಅತ್ಮ್ಯಾನ್ ಏಕ್ ಸಮರ್ಪಿತ್ ಜಿಣಿ ಜಿಯೆಂವ್ಕ್ ಸೊಧ್ತಾ.

ಸಾಂ ಪಾವ್ಲುನ್ ಕೊರಿಂಥ್‌ಗಾರಾಂಕ್ ಬರಯ್‌ಲ್ಲ್ಯಾ ಪಯ್ಲ್ಯಾ ಪತ್ರಾಂತ್ಲೆಂ ವಾಚಪ್

1 ಕೊರಿಂ. 7:32-35

ಭಾವಾಂ-ಭಯ್ಣಿಂನೋ,

ತುಮಿ ಖಿಂತ್‌ಹುಸ್ಕಾಂವಿಣೆಂ ಆಸಜಯ್ ಮ್ಹಣ್ ಮ್ಹಜಿ ಆಪೇಕ್ಷಾ. ಲಗ್ನ್ ಜಾಯ್ತಲ್ಲೆಲಾ ದಾದ್ಲ್ಯಾಕ್ ಸೊಮಿಯಾಚ್ಯಾ ಸಂಗ್ತಿಂಚೊ ಹುಸ್ಕೊ ಆಸ್ತಾ; ಆಪುಣ್ ಸೊಮಿಯಾಕ್ ಕಸೊ ಮಾನ್ವತಲೊ ಮ್ಹಣ್ ತೊ ಚಿಂತ್ತಾ. ಪುಣ್ ಕಾಜಾರಿ ದಾದ್ಲ್ಯಾಕ್ ಸಂಸಾರೀ ಸಂಗ್ತಿಂಚೊ ಹುಸ್ಕೊ; ಆಪ್ಲೆ ಬಾಯ್ಲೆಕ್ ಕಸೊ ಮಾನ್ವತಲೊ ಮ್ಹಣ್ ತೊ ಚಿಂತ್ತಾ. ಅಶೆಂ ಆಪ್ಲಾ ಭಿತರ್‌ಚ್ ತಾಕಾ ದೋನ್ ಕುಶಿನಿ ವೊಡ್ಲಲೆ ಬರಿ ಭೊಗ್ತಾ. ಲಗ್ನ್ ಜಾಯ್ತಲ್ಲೆಲಿ ಸ್ತ್ರೀ ವಾ ಆಂಕ್ವಾರ್ ಚಲಿ ಸೊಮಿಯಾಚ್ಯಾ ಸಂಗ್ತಿಂ ವಿಶ್ಯಾಂತ್ ಚಿಂತ್ತಾ ಕರ್ತಾ. ಕುಡಿನ್ ಆನಿ ಅತ್ಮ್ಯಾನ್ ಏಕ್ ಸಮರ್ಪಿತ್ ಜಿಣಿ ಜಿಯೆಂವ್ಕ್ ತಿ ಸೊಧ್ತಾ. ಪುಣ್ ಲಗ್ನ್ ಜಾಲ್ಲೆಲೆ ಸ್ತ್ರಿಯೆಕ್ ಸಂಸಾರೀ ಸಂಗ್ತಿಂಚೊ ಹುಸ್ಕೊ; ಆಪ್ಲ್ಯಾ ಘೊವಾಕ್ ಕಶಿ ಮಾನ್ವತಲಿ ಮ್ಹಣ್ ತಿ ಚಿಂತ್ತಾ ಕರ್ತಾ. ಹಾಂವ್ ಹೆಂ ತುಮ್ಚ್ಯಾಚ್ ಬರ್ಯಾಕ್ ಮ್ಹಣ್ ಸಾಂಗ್ತಾಂ. ತುಮ್ಕಾಂ ದಾಂಬುನ್ ದವರಿಜಯ್ ಮ್ಹಣ್ ಮ್ಹಜೊ ಇರಾದೊ ನ್ಹಯ್; ತುಮಿ ಲಾಯೆಕ್ ಧರಾನ್ ಚಲಜಯ್ ಆನಿ ಅಡ್ಕಳಿಂ ವಿಣೆಂ ಸೊಮಿಯಾಚಿ ಸೆವಾ ಕರಿಜಯ್ ಮ್ಹಣ್‌ಚ್ ಮ್ಹಜಿ ಆಶಾ.

— ದೆವಾಚೆಂ ಉತರ್ ಹೆಂ.

ಉದ್ಗಾರ್

ಮಾತೆ. 4:16

ಸರ್ವೆಸ್ಪರಾಕ್ ಜೈ, ಜೈ!

ಕಾಳೊಕಾಂತ ಜಿಯೆಲ್ಲಾ ಲೊಕಾನ್ ದೆಖೊ ಏಕ್ ವ್ಹಡ್ ಉಜ್ವಾಡ್;

ಮೊರ್ನಾಚಿ ಸಾವ್ತಿ ಪಡ್ಲಾ ಗಾಂವಾಂತ್

ಜಿಯೆತಲ್ಯಾಂಚೆರ್ ಉದೆಲೊ ಏಕ್ ಪ್ರಕಾಸ್.

ಸರ್ವೆಸ್ಪರಾಕ್ ಜೈ, ಜೈ!

ಶುಭ್‌ವಾರ್ತಾ

ಅಧಿಕಾರ್ ಆಸ್ಲಲ್ಯಾ ಪರಿಂ ತೊ ತಾಂಕಾಂ ಶಿಕಯ್ತಾಲೊ

✠ ಮಾರ್ಕಾ ಪರ್ಮಾಣೆಂ ಜೆಜು ಕ್ರಿಸ್ತಾಚಿ ಶುಭ್‌ವಾರ್ತಾ

ಮಾರ್ಕ್ 1:21-28

ಉಪ್ರಾಂತ್ ತೆ ಕಫಾರ್ನವಾಂತ್ ಯೇವ್ನ್ ಪಾವ್ಲೆ. ಸಾಬ್ಬಾತ್ ಯೆತಚ್, ಜೆಜು ಸಿನಾಗೊಗಾಕ್ ವಚುನ್ ಶಿಕೊಂವ್ಕ್ ಲಾಗ್ಲೊ. ತಾಚೆ ಶಿಕೊವ್ಣೆಕ್ ಲೋಕ್ ವಿಜ್ವಿತ್ ಜಾಲೊ, ಕಿತ್ಯಾಕ್ ಅಧಿಕಾರ್ ಆಸ್ಲಲ್ಯಾ ಮನ್ಯಾ ಬರಿ ತೊ ತಾಂಕಾಂ ಶಿಕಯ್ತಾಲೊ; ಶಾಸ್ತ್ರಾಂಬರಿ ತೊ ಶಿಕಯ್ತಾಲ್ಲೊ.

ತಾಂಚ್ಯಾ ಸಿನಾಗೊಗಾಂತ್ ದೆಂವ್ಚಾರ್ ಲಾಗ್ಲೆಲ್ಲೊ ಏಕ್ ಮನಿಸ್ ಆಸ್ಲೊ. ಜೆಜುಕ್ ಪಳೆತಚ್ ತಾಣೆಂ ಬೋಬ್ ಮಾರ್ಲಿ: “ನಜರೆತ್ಲ್ಯಾ ಜೆಜೂ, ತುಂ ಆಮ್ಚೆ ಖಿಬ್ರೆಕ್ ಕಿತ್ಯಾಕ್ ಆಯ್ಲಾಯ್? ಆಮ್ಕಾಂ ನಾಸ್ ಕರುಂಕ್ ಆಯ್ಲಾಯ್ ಕಿತೆಂ? ತುಂ ಕೊಣ್ ಮ್ಹಣ್ ಹಾಂವ್ ಜಾಣಾಂ; ತುಂ ದೆವಾಚೊ ಪವಿತ್ರ್ ಜಣ್”. ಪುಣ್ ಜೆಜುನ್ ತಾಕಾ ಭೆಷ್ಟಾವ್ನ್ ಮ್ಹಳೆಂ: “ತೊಂಡ್ ಧಾಂಪ್, ಆನಿ ಹ್ಯಾ ಮನ್ಯಾ ಥಾವ್ನ್ ಭಾಯ್ರ್ ಸರ್” ತವಳ್ ತೊ ದೆಂವ್ಚಾರ್ ತಾಕಾ ಪಿಸುಡ್ನ್ ವ್ಹಡ್ಲಾ ತಾಳ್ಯಾನ್ ಕಿಳಂಚ್ ಮಾರಿತ್, ತ್ಯಾ ಮನ್ಯಾ ಥಾವ್ನ್ ಭಾಯ್ರ್ ಸರ್ಲೊ. ಸಮೆಸ್ತ್ ವಿಜ್ವಿತ್ ಜಾಲೆ ಕೀ, ತೆ ಎಕಾಮೆಕಾ ಲಾಗಿಂ ಅಶೆಂ ವಿಚಾರಿಲಾಗ್ಲೆ: “ಹಿ ಏಕ್ ನವಿಚ್ ಶಿಕೊವ್ಣೆ, ಅಧಿಕಾರಾನ್ ಭರ್ಲೆಲಿ! ದೆಂವ್ಚಾರಾಂಕ್ ಪರ್ಯಾನ್ ತೊ ಫರ್ಮಾಯ್ತಾ ಆನಿ ತೆ ತಾಚೆಂ ಫರ್ಮಾಣ್ ಮಾನ್ತಾತ್!” ತಿತ್ಲಾರ್ ಗಾಲಿಲೆಯಾಚ್ಯಾ ಅಖ್ಯಾ ಪ್ರಾಂತಾಂತ್ ತಾಚಿ ಕೀರ್ತ್ ಗಾಜ್ಲಿ.

— ದೆವಾಚೆಂ ಉತರ್ ಹೆಂ.